

## ಕರ್ನಾಟಕ ಸರ್ಕಾರ

ವಿಷಯ:- ಖಜಾನೆಗಳಲ್ಲಿ ವರ್ಷಾಂತದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಪುಗೊಳಿಸಿ  
ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ.

ಓದಲಾಗಿದೆ:1) ಸರ್ಕಾರದ ಆದೇಶ ಸಂಖ್ಯೆ: ಆಇ 01 ಬಿಪಿಇ 2019, ದಿನಾಂಕ:14-01-2019.

2) ಆಯುಕ್ತರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ  
ಮೈಸೂರು ಇವರ ಪತ್ರ ಸಂಖ್ಯೆ: ಆಪುಸಂಪ/ಮೈ/ಲೆ.ಶಾ/ಎ.ಸಿ.ಟಿ-1/ವೆಚ್ಚ/  
2018-19, ದಿ:13-02-2019.

3) ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ಪತ್ರ  
ಸಂಖ್ಯೆ: ಯೋಜನೆ-3:ವಿವ-20:2018-19, ದಿ:20-02-2019.

4) ಸಿಆಸುಇ (ಲೆಕ್ಕಪತ್ರ- ಐ.ಆರ್.ಎಲ್.ಎ)ರವರ ಅ.ಟಿ. ಸಂಖ್ಯೆ:ಸಿಆಸುಇ 433 ಲೆಪ-  
ಐ.ಆರ್.ಎಲ್.ಎ 2019, ದಿನಾಂಕ:22-02-2019.

5) ಸಿಆಸುಇ (ಲೆಕ್ಕಪತ್ರ-3)ರವರ ಅ.ಟಿ. ಸಂಖ್ಯೆ: ಸಿಆಸುಇ 44 ನಗದು-1,2019,  
ದಿನಾಂಕ:23-02-2019.

\* \* \* \* \*

### ಪ್ರಸ್ತಾವನೆ:

2018-19ನೇ ಸಾಲಿನ ವರ್ಷಾಂತದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಕಡೆಯ ದಿನಾಂಕವನ್ನು  
ನಿಗದಿಗೊಳಿಸಿ ಉಲ್ಲೇಖ(1)ರಲ್ಲಿ ಆದೇಶ ಹೊರಡಿಸಲಾಗಿತ್ತು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ದಿನಾಂಕ:11-02-19ರಂದು 3ನೇ ತ್ರೈಮಾಸಿಕ  
ಅನುದಾನವನ್ನು ಬಿಡುಗಡೆ ಮಾಡುತ್ತಿರುವುದರಿಂದ ಫೆಬ್ರವರಿ-2019ರ ಅಂತ್ಯದವರೆಗೆ ಬಿಲ್ಲುಗಳನ್ನು ಸಲ್ಲಿಸಲು  
ಕಾಲಾವಕಾಶವನ್ನು ವಿಸ್ತರಿಸಿ ಕೊಡುವಂತೆ ಉಲ್ಲೇಖ (2)ರ ಪತ್ರದಲ್ಲಿ ಕೋರಿರುತ್ತಾರೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತರು ಉಲ್ಲೇಖ(3)ರ ಪತ್ರದಲ್ಲಿ ಆಯ್ಕೆಯ ಪ್ರಕ್ರಿಯೆ  
ಮತ್ತು ಬ್ಯಾಂಕುಗಳ ಸಾಲ ಮಂಜೂರಾತಿ ನೀಡುವ ಪ್ರಕ್ರಿಯೆ ತಡವಾಗಿರುತ್ತದೆ ಎಂದು ತಿಳಿಸಿ, ವಿವಿಧ ಫಲಾನುಭವಿ  
ಆಧಾರಿತ ಯೋಜನೆಗಳಡಿ ಖಜಾನೆಗೆ ಸಾದಿಲ್ವಾರು ಬಿಲ್ಲನ್ನು ಸಲ್ಲಿಸಲು ಕಡೆಯ ದಿನಾಂಕ: 20-02-2019 ಎಂದು  
ನಿಗದಿಪಡಿಸಿರುವುದನ್ನು ದಿನಾಂಕ:15-03-2019ಕ್ಕೆ ವಿಸ್ತರಿಸುವಂತೆ ಕೋರಿರುತ್ತಾರೆ.

ಉಲ್ಲೇಖ(4) ಹಾಗೂ (5)ರ ಅನಧಿಕೃತ ಟಿಪ್ಪಣಿಗಳಲ್ಲಿ ಸಿಆಸುಇಲಾಖೆ(ಲೆಕ್ಕಪತ್ರ-ಐ.ಆರ್.ಎಲ್.ಎ) ಮತ್ತು  
ಸಿ.ಆ.ಸು.ಇಲಾಖೆ(ಲೆಕ್ಕಪತ್ರ-3) ಶಾಖೆಗಳು ವೇತನ, ವೇತನೇತರ ಬಾಕಿ, ಕಚೇರಿ ವೆಚ್ಚಗಳಿಗೆ ಸಂಬಂಧಿಸಿದ

ಸಾದಿಲ್ವಾರು ಹಾಗೂ ಪ್ರಯಾಣ ಭತ್ಯೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ನಿಗದಿಗೊಳಿಸಿರುವ ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿರುತ್ತಾರೆ.

**ಸರ್ಕಾರಿ ಆದೇಶ ಸಂಖ್ಯೆ:ಆಇ 01 ಬಿಪಿಇ 2019, ಬೆಂಗಳೂರು, ದಿನಾಂಕ:27-02-2019.**

ಈ ಕೆಳಕಂಡ ವೆಚ್ಚಗಳಿಗೆ ಸಂಬಂಧಿಸಿದಂತೆ ಈಗಾಗಲೇ ನಿಗದಿಪಡಿಸಿರುವ ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಿ ಆದೇಶಿಸಿದೆ.

ಲೆಕ್ಕ ಶೀರ್ಷಿಕೆ/ಯೋಜನೆ ಬಿಲ್ಲುಗಳು	ದಿ:14/1/2019ರ ಆದೇಶದ ಪ್ರಕಾರ ನಿಗದಿಪಡಿಸಲಾದ ಕೊನೆಯ ದಿನಾಂಕ	ವಿಸ್ತರಿಸಿರುವ ದಿನಾಂಕ
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅನುದಾನದ ಬಿಲ್ಲುಗಳು	16-02-2019	08-03-2019
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಯಡಿ ಸಲ್ಲಿಸುವ ಸಾದಿಲ್ವಾರು ಬಿಲ್ಲುಗಳು.	20-02-2019	15-03-2019
ವೇತನ / ವೇತನ ಬಾಕಿ ಬಿಲ್ಲುಗಳು/ ಹಬ್ಬದ ಮುಂಗಡ ಬಿಲ್ಲು/ ಅನುದಾನಿತ ವೇತನ ಬಿಲ್ಲುಗಳು.	16-02-2019	12-03-2019
ಕಛೇರಿ ವೆಚ್ಚಗಳಿಗೆ ಸಂಬಂಧಿಸಿದಂತೆ ಸಾದಿಲ್ವಾರು ಬಿಲ್ಲುಗಳು/ಪ್ರಯಾಣ ಭತ್ಯೆ ಬಿಲ್ಲುಗಳು.	16-02-2019	12-03-2019

ಮೇಲ್ಕಂಡ ಬಿಲ್ಲುಗಳನ್ನು ಹೊರತುಪಡಿಸಿ, ಉಳಿದ ಬಿಲ್ಲುಗಳನ್ನು ಸಲ್ಲಿಸಲು ಸರ್ಕಾರದ ಆದೇಶ ಸಂಖ್ಯೆ: ಆಇ 1 ಬಿಪಿಇ 2019 ದಿನಾಂಕ:14.1.2019ರಲ್ಲಿ ನಿಗದಿಗೊಳಿಸಲಾಗಿದ್ದ ಕಾಲಮಿತಿಯು ಮುಂದುವರೆಯುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,



(ಪವನ್ ಕುಮಾರ್ ಮಾಲಪಾಟಿ)

ಸರ್ಕಾರದ ಉಪ ಕಾರ್ಯದರ್ಶಿ(ಆ ಮತ್ತು ಸಂ)  
ಆರ್ಥಿಕ ಇಲಾಖೆ

ಇವರಿಗೆ :-

- 1) ಪ್ರಧಾನ ಮಹಾಲೇಖಪಾಲರು (A&E)/ (G&SSA)/ (E&RSA), ಕರ್ನಾಟಕ, ಬೆಂಗಳೂರು.
- 2) ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ಕರ್ನಾಟಕ, ಬೆಂಗಳೂರು.
- 3) ಅಪರ ಮುಖ್ಯ ಕಾರ್ಯದರ್ಶಿ, ಕರ್ನಾಟಕ, ಬೆಂಗಳೂರು.
- 4) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು.
- 5) ಸರ್ಕಾರದ ಕಾರ್ಯದರ್ಶಿ (ಖಜಾನೆ-2), ಬೆಂಗಳೂರು.
- 6) ನಿರ್ದೇಶಕರು, ಖಜಾನೆ ಇಲಾಖೆ, ಬೆಂಗಳೂರು.
- 7) ಎಲ್ಲಾ ಪ್ರಾದೇಶಿಕ ಆಯುಕ್ತರುಗಳು.
- 8) ಎಲ್ಲಾ ಇಲಾಖಾ ಮುಖ್ಯಸ್ಥರು.
- 9) ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
- 10) ರಿಜಿಸ್ಟ್ರಾರ್, ಕರ್ನಾಟಕ ಆಡಳಿತ ಮಂಡಳಿ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಂಗಳೂರು.
- 11) ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು /ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು.
- 12) ಎಲ್ಲಾ ಆಂತರಿಕ ಆರ್ಥಿಕ ಸಲಹೆಗಾರರು.
- 13) ವಾರದ ಗೆಜೆಟ್ ಪತ್ರ, ಕಛೇರಿ ಪ್ರತಿ/ಹೆಚ್ಚುವರಿ ಪ್ರತಿಗಳ